



ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (ನಿ.), ಶಿವಮೊಗ್ಗ

ಎ.ಪಿ.ಎಂ.ಸಿ. ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577 204

ದೂ.ಸಂ.: 08182-250513, 250514 ಇ-ಮೇಲ್ : homamcos@gmail.com ವೆಬ್‌ಸೈಟ್ : www.mamcos.info

|| ಸ್ವಸ್ಥ್ಯಾ ಸ್ವಸ್ಥ್ಯಾ ರಕ್ಷಾಂ, ಆತುರಸ್ಯ ವಿಕಾರ ಪ್ರಾಮನಮ್ || - (ಚಾರಕ ಸಂಹಿತೆ)

ಸದಸ್ಯರ ಆರೋಗ್ಯ ವಿಮಾ ಯೋಜನೆ

ಮಾನ್ಯ ಸದಸ್ಯರೇ,

ತಮ್ಮೆಲ್ಲರ ನೆಚ್ಚಿನ 'ಮಾಮ್‌ಕೋಸ್' ಸಂಸ್ಥೆಯು ತನ್ನ ಸದಸ್ಯರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅದರಲ್ಲಿ 'ಆರೋಗ್ಯ ವಿಮಾ ಯೋಜನೆ'ಯೂ ಒಂದಾಗಿರುವುದು ತಮಗೆಲ್ಲಾ ತಿಳಿದ ಸಂಗತಿಯಾಗಿದೆ. ಅನೇಕ ಗಂಭೀರ ಕಾಯಿಲೆಗಳಿಗೆ ಹಾಗೂ ಈಗಿನ ಕೊರೋನಾ ಹೆಮ್ಮಾರಿಯಂತಹ ಮಾರಾಂತಿಕ ಕಾಯಿಲೆಗೆ ಬರುವ ದುಬಾರಿ ವೈದ್ಯಕೀಯ ವೆಚ್ಚವನ್ನು ಭರಿಸುವುದು ಬಹಳ ಕಷ್ಟವಾಗಿರುವುದನ್ನು ಮನಗಂಡ 'ಮಾಮ್‌ಕೋಸ್' ಸಂಸ್ಥೆಯು ಸದಸ್ಯರ ಒತ್ತಾಯವನ್ನು ಮೇರೆಗೆ ಈ 'ಆರೋಗ್ಯ ವಿಮಾ ಯೋಜನೆ'ಯನ್ನು ಮತ್ತೊಮ್ಮೆ ಮುಂದುವರಿಸುತ್ತದೆ.

ಈ ಯೋಜನೆಯು ಸದಸ್ಯ ಮತ್ತು ಅವರ ಪತಿ/ಪತ್ನಿ ಮಾತ್ರವಲ್ಲದೆ ಸದಸ್ಯರ ಅವಲಂಬಿತ ಸಹೋದರ ಮತ್ತು ಅವಿವಾಹಿತ ಸಹೋದರಿ/ಮಗ/ಸೋಸೆ/ಮೊಮ್ಮಕ್ಕಳು/ಅವಿವಾಹಿತ ಮಗಳಿಗೂ ಅನ್ವಯಿಸುತ್ತಿದ್ದು, ಎಲ್ಲಾ ಕಾಯಿಲೆಗಳಿಗೆ ಅಥವಾ ಅಪಘಾತದಿಂದ ಉಂಟಾಗುವ ಯಾವುದೇ ಅವಘಡಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಕನಿಷ್ಠ 30 ಗಂಟೆಗಿಂತ ಹೆಚ್ಚು ಸಮಯ ಒಳಗೊಳಗಾಗಿ ದಾಖಲಾದಾಗ ತಗಲುವ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆ ವೆಚ್ಚ, ಆಸ್ಪತ್ರೆಯ ವೆಚ್ಚ ಮತ್ತು ಔಷಧೋಪಚಾರ ವೆಚ್ಚಗಳನ್ನು ಒಳಗೊಂಡಿರುತ್ತದೆ.

2021-22 ನೇ ಸಾಲಿನಲ್ಲಿ ನೋಂದಣಿ ಮಾಡಿದ ಒಟ್ಟು 5444 ಸದಸ್ಯರಿಂದ ಸಂಗ್ರಹವಾದ ಶ್ರೀಮಿಯಂ ಮೊತ್ತಕ್ಕಿಂತ ಶೇಕಡ 260 ರಷ್ಟು ಹೆಚ್ಚುವರಿಯಾಗಿ ನೋಂದಣಿದಾರರಿಗೆ ವಿಮಾ ಸೌಲಭ್ಯ ದೊರೆತಿದ್ದರಿಂದ ಈ ಬಾರಿ ಅನಿವಾರ್ಯವಾಗಿ ವಿಮಾ ಕಂಪನಿಯವರು ನಿಗದಿಪಡಿಸಿದ ವಿಮಾ ಕಂತು ಮೊಬಲಗನ್ನು ಹೆಚ್ಚಿಗೆ ಮಾಡಿರುವುದನ್ನು ತಮ್ಮೆಲ್ಲರ ಗಮನಕ್ಕೆ ತರುತ್ತಾ ಈ ಕೆಳಕಂಡಂತೆ ವಿಮಾ ಕಂತು ಪಾವತಿಸಿ ವಿಮಾ ಸೌಲಭ್ಯ ಪಡೆಯಲು ಮತ್ತು ಸಹಕರಿಸಲು ಕೋರಿದೆ.

ವಯೋಮಿತಿ	ವಿಮಾ ಕಂತು ಮೊತ್ತ	ಪರಿಹಾರ ಮೊತ್ತ	ನವೀಕರಣ ಮತ್ತು ಹೊಸದಾಗಿ ಸೇರುವವರಿಗೆ ವಿಮಾಕಂತು ಸಂಗ್ರಹಿಸಿದ ದಿನಾಂಕ	ನವೀಕರಣ ಹೊಂದುವ ನೋಂದಣಿದಾರರಿಗೆ ಯೋಜನೆ ಜಾರಿಯಲ್ಲಿರುವ ಅವಧಿ	ಹೊಸದಾಗಿ ನೋಂದಣಿಯಾಗುವವರಿಗೆ
ಸದಸ್ಯ/ಪತ್ನಿ/ಪತಿ/ ತಂದೆ/ತಾಯಿ/ ಅವಲಂಬಿತ ಸಹೋದರ ಮತ್ತು ಅವಿವಾಹಿತ ಸಹೋದರಿ /ಮಗ/ಸೋಸೆ/ ಮೊಮ್ಮಕ್ಕಳು/ ಅವಿವಾಹಿತ ಮಗಳು (ಒಟ್ಟಾರೆ 3 ತಿಂಗಳ ಮಗುವಿನಿಂದ 80 ವರ್ಷದೊಳಗಿನ ವಯೋಮಾನದವರು)	ರೂ. 7,600/- ತಲಾ ಒಬ್ಬರಿಗೆ	ಆಸ್ಪತ್ರೆ ಚಿಕಿತ್ಸಾ ವೆಚ್ಚ ತಲಾ ಒಬ್ಬರಿಗೆ ಗರಿಷ್ಠ ರೂ.4,00,000/- ದವರೆಗೆ ಹಾಗೂ ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟು	● 09/12/2021 ರಿಂದ 30/12/2021 ರವರೆಗೆ ● 01/01/2022 ರಿಂದ 25/02/2022 ● 01/03/2022 ರಿಂದ 26/03/2022	● 01/01/2022 ರಿಂದ 31/12/2022 ರವರೆಗೆ ● 26/02/2022 ರಿಂದ 25/02/2023 ● 29/03/2022 ರಿಂದ 28/03/2023	● 01/02/2022 ರಿಂದ 31/12/2022 ರವರೆಗೆ ● 26/03/2022 ರಿಂದ 25/02/2023 ● 29/04/2022 ರಿಂದ 28/03/2023

ವಿಮೆ ಪರಿಹಾರ ವ್ಯಾಪ್ತಿಯಲ್ಲಿ ಬರುವ ಸವಲತ್ತುಗಳು

- 1 ನವೀಕರಣ ಹೊಂದಿದ ಸದಸ್ಯರಿಗೆ ವಿಮಾ ಕಂತಿನ ಮೊತ್ತವನ್ನು ವಿಮಾ ಕಂಪನಿಗೆ ಪಾವತಿಸಿದ ಮರುದಿನದಿಂದಲೇ ವಿಮಾ ಸೌಲಭ್ಯಗಳು ದೊರೆಯುತ್ತದೆ. ಆದರೆ ಹೊಸದಾಗಿ ನೋಂದಣಿಯಾಗುವ ಸದಸ್ಯರು 30 ದಿನಗಳ ನಂತರದಿಂದ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಮತ್ತು ಹೊಸದಾಗಿ ನೋಂದಣಿ ಮಾಡುವವರಿಗೆ ದಿನಾಂಕ:26/03/2022 ಅಂತಿಮ ದಿನಾಂಕವಾಗಿರುತ್ತದೆ.
- 2 ಆಸ್ಪತ್ರೆಯ ಒಟ್ಟು ಖರ್ಚು ವೆಚ್ಚಗಳಲ್ಲಿ ಶೇಕಡ 20ರಷ್ಟನ್ನು ಕ್ಲೈಮ್ ಸೌಲಭ್ಯ ಪಡೆಯುವವರೇ ಭರಿಸಬೇಕಾಗುತ್ತದೆ. ಆದರೆ ಕ್ಯಾನ್ಸರ್/ಹೃದಯ ಸಂಬಂಧಿ ಚಿಕಿತ್ಸೆಗಳು/ ಕೋವಿಡ್ ಚಿಕಿತ್ಸೆಗಳಿದ್ದರೆ ಅದಕ್ಕೆ ಒಟ್ಟು ಖರ್ಚು ವೆಚ್ಚಗಳಲ್ಲಿ ಶೇಕಡ 25 ರಷ್ಟು ಅವರೇ ಭರಿಸಬೇಕಾಗುತ್ತದೆ.
- 3 ಈ ಯೋಜನೆಯಲ್ಲಿ ಆರೋಗ್ಯ ವಿಮಾ ಸೌಲಭ್ಯ ಪಡೆಯಲು ರೋಗಿಯು ಕನಿಷ್ಠ 30 ಗಂಟೆಗಿಂತ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಒಳಗೊಳಗಾಗಿ ದಾಖಲಾಗ ಬೇಕಾಗಿರುತ್ತದೆ.
- 4 ಆಸ್ಪತ್ರೆ ರೂಂ ಬಾಡಿಗೆ ಹಾಗೂ ನರ್ಸಿಂಗ್ ವೆಚ್ಚಗಳಿಗೆ ಸಂಬಂಧಿಸಿದಂತೆ ಸಮ್‌ಇನ್‌ಶೂರ್ಡ್‌ನ ಶೇಕಡ 1 ರಂತೆ ಪ್ರತಿ ದಿನಕ್ಕೆ ಕೊಡಲಾಗುವುದು.
- 5 ಐ.ಸಿ.ಯು ಅಥವಾ ಐ.ಸಿ.ಸಿ.ಯು ವೆಚ್ಚಗಳಿಗೆ ಸಂಬಂಧಿಸಿದಂತೆ ಸಮ್‌ಇನ್‌ಶೂರ್ಡ್‌ನ ಶೇಕಡ 2 ರಂತೆ ಪ್ರತಿ ದಿನಕ್ಕೆ ಕೊಡಲಾಗುವುದು.
- 6 ಸರ್ಜನ್, ಅನಸ್ತೆಸಿಯ ಕೊಡುವವರು ಮತ್ತು ತಜ್ಞ ಸಲಹೆಗಾರರ ವೆಚ್ಚ, ಅನಸ್ತೆಸಿಯ, ರಕ್ತ, ಆಕ್ಸಿಜನ್, ಆಪರೇಷನ್ ಥಿಯೇಟರ್ ವೆಚ್ಚ, ಸರ್ಜಿಕಲ್ ಸಲಕರಣೆಗಳು, ಔಷಧಗಳು, ಡಯಾಲಿಸಿಸ್, ಕೀಮೋಥರಪಿ, ರೇಡಿಯೋ-ಥರಪಿ, ಕೃತಕ ಕಾಲುಗಳ ವೆಚ್ಚ, ಅಂಗವೈಕಲ್ಯತೆಗೆ ಹಾಕುವ ಉಪಕರಣಗಳು, ಶಸ್ತ್ರಚಿಕಿತ್ಸೆಯ ಮೂಲಕ ಹಾಕುವ ಫೇಸ್ ಮೇಕರ್ ಉಪಕರಣ ಹಾಗೂ ಖಾಯಿಲೆಗೆ ಸಂಬಂಧಪಟ್ಟಂತೆ ಲ್ಯಾಬೋರೇಟರಿ/ ಡಯಾಗ್ನೋಸ್ಟಿಕ್ ಪರೀಕ್ಷೆ/ ಎಕ್ಸ್-ರೇ ಮತ್ತು ಇತರೆ ವೈದ್ಯಕೀಯ ಉಪಚಾರಗಳಿಗೆ ಸಂಬಂಧಪಟ್ಟ ವೆಚ್ಚಗಳು.
- 7 ಆಸ್ಪತ್ರೆಗೆ ಸೇರುವ 30 ದಿನ ಮುಂಚಿನ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ 60 ದಿನಗಳ ವೈದ್ಯಕೀಯ ವೆಚ್ಚ/ಖರ್ಚುಗಳು.
- 8 ಆಯುರ್ವೇದ/ಹೋಮಿಯೋಪತಿ/ಯುನಾನಿ/ಆಯುರ್ವೆದ ಚಿಕಿತ್ಸೆಗಳಿಗೆ ಸಮ್‌ಇನ್‌ಶೂರ್ಡ್‌ನ ಶೇಕಡ 25 ರಂತೆ, ಇದನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ಸರ್ಕಾರದಿಂದ ಅನುಮೋದಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳು ಅಥವಾ ಆಯುರ್ವೇದ ಇನ್‌ಸ್ಟಿಟ್ಯೂಟ್‌ನಲ್ಲಿ ಚಿಕಿತ್ಸೆಯನ್ನು ಪಡೆದಿರಬೇಕು.
- 9 ಆಂಬ್ಯುಲೆನ್ಸ್ ಸೇವೆಗಾಗಿ ಗರಿಷ್ಠ ರೂ.2,500/- ಮೊಬಲಗನ್ನು ಕೊಡಲಾಗುವುದು. ಈ ವೆಚ್ಚವನ್ನು ರೋಗಿಯನ್ನು ಮನೆಯಿಂದ ಆಸ್ಪತ್ರೆಗೆ ಅಥವಾ ಅಪಘಾತ ಸಂಭವಿಸಿದ ಸ್ಥಳದಿಂದ ಆಸ್ಪತ್ರೆಗೆ ಸೇರಿಸುವಾಗ ಅಥವಾ ಆಸ್ಪತ್ರೆಯಿಂದ ಆಸ್ಪತ್ರೆಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲವಿರುವ ಆಂಬ್ಯುಲೆನ್ಸ್ ವಾಹನದಲ್ಲಿ ಉತ್ತಮ ವೈದ್ಯಕೀಯ ಅವಕಾಶಗಳಿಗಾಗಿ ತಗಲುವ ವೆಚ್ಚ.
- 10 ನಗದು ರಹಿತ ಚಿಕಿತ್ಸೆ ವೆಚ್ಚ :- ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಾಗ ಈ ಸೌಲಭ್ಯ ದೊರೆಯುತ್ತದೆ. ಆಸ್ಪತ್ರೆಯ ಮಾಹಿತಿಗಳು www.mediassist.in ಮತ್ತು ಸಂಘದ ವೆಬ್‌ಸೈಟ್‌ನಲ್ಲಿ www.mamcos.info ದಲ್ಲಿ ಸಿಗುತ್ತದೆ
- 11 ನೆಟ್‌ವರ್ಕ್ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಾಗ ಆಸ್ಪತ್ರೆಯ ಎಲ್ಲಾ ದಾಖಲಾತಿಗಳನ್ನು ಮೂಲ ಪ್ರತಿಯಲ್ಲಿ ನೀಡಿದಾಗ ಈ ಸೌಲಭ್ಯ ದೊರೆಯುತ್ತದೆ
- 12 ಡಯಾಗ್ನೋಸ್ಟಿಕ್, ಎಕ್ಸ್-ರೇ, ಲ್ಯಾಬ್ ಪರೀಕ್ಷೆಗಳು ಕಾಯಿಲೆಗೆ ಪೂರಕವಾದ ರಿಪೋರ್ಟ್‌ಗಳು ಪಾಟಿಟಿವ್ ಇದ್ದರೆ ಮಾತ್ರ, ಅದರಿಂದಾಗಿ ರೋಗಿಯು ಆಸ್ಪತ್ರೆ ಅಥವಾ ನರ್ಸಿಂಗ್ ಹೋಂ ಗೆ ಸೇರಿದಾಗ ತಗಲುವ ಖರ್ಚುಗಳಿಗೆ ಮಾತ್ರ ವಿಮಾ ಸೌಲಭ್ಯ ಬರುತ್ತದೆ.
- 13 ಯಾವುದೇ ಪ್ರಾಣಿ, ಪಕ್ಷಿ, ನಾಯಿ, ಹಾವು, ಜೀನುಮಳ ಇವುಗಳಿಂದ ಕಚ್ಚಲ್ಪಟ್ಟರೆ ವಿಮಾಕಂಪನಿಯು ಅದಕ್ಕೆ ಸಂಬಂಧ ಪಟ್ಟ ಖರ್ಚು ವೆಚ್ಚಗಳನ್ನು ಭರಿಸುತ್ತದೆ.
- 14 ವಿಮಾದಾರನು ವಿಮೆ ವ್ಯಾಪ್ತಿಗೆ ಬರುವ ಮೊದಲೇ ಇರುವ ಕಾಯಿಲೆಗಳಿಗೆ ಹಾಗೂ ಈ ಸಂಬಂಧ ಈ ಕಾಯಿಲೆಗಳಿಗೆ ಆಪರೇಷನ್ ಮಾಡಬೇಕಾದಲ್ಲಿ ಅದು ಕೂಡ ವಿಮಾ ವ್ಯಾಪ್ತಿಯಲ್ಲಿ ಬರುತ್ತದೆ.
- 15 ಈ ಯೋಜನೆಯಲ್ಲಿ ನೋಂದಣಿಯಾದವರು ಭಾರತದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
- 16 ಯಾವುದೇ ಖಾಯಿಲೆ/ಅನಾರೋಗ್ಯ/ಕಣ್ಣು ಪೊರೆ/ಕಣ್ಣು, ಕಿವಿ, ಮೂಗು, ಗಂಟಲು, ಹರ್ನಿಯಾ, ಪೈಲ್, ಮೂತ್ರಕೋಶದಲ್ಲಿ ಕಲ್ಲುಗಳು, ವೆರಿಕೋಸ್ ವೈನ್, ಅಲ್ಟರ್, ಹೈಡ್ರೋಸೀಲ್, ಗರ್ಭಕೋಶ, ಹೈಪರ್‌ಟ್ರೋಫಿ, ಪ್ರಾಸ್ಟೇಟ್‌ಗಳಿಗೆ ಸಂಬಂಧಪಟ್ಟಂತಹ ಶಸ್ತ್ರ ಚಿಕಿತ್ಸೆಗಳಿಗೆ ಮೊದಲನೇ ವರ್ಷದಿಂದಲೇ ವಿಮಾ ಸೌಲಭ್ಯ ದೊರೆಯುತ್ತದೆ.
- 17 ಎಲ್ಲಾ ರೀತಿಯಾ ವೈರಲ್ ರೋಗಗಳಿಗೂ (ಅಂದರೆ ಕೋವಿಡ್ ಕಾಯಿಲೆಯೂ ಸೇರಿದಂತೆ) ತಗಲುವ ಆಸ್ಪತ್ರೆ ವೆಚ್ಚವನ್ನು ಭರಿಸಲಾಗುವುದು.
- 18 ಈ ವಿಮೆಯಲ್ಲಿ ಅಂಗಾಂಗ ಕ್ಷತಿ ತಗಲುವ ವೆಚ್ಚ ಕೂಡದೊರೆಯುತ್ತದೆ (ಅಂಗಾಂಗದ ಮೊಬಲಗು ಸೇರುವುದಿಲ್ಲ) ಹಾಗೂ ಇದರಲ್ಲಿ ಅಂಗಾಂಗ ಕೊಡುವ ವ್ಯಕ್ತಿಗೆ (Donar) ತಗಲುವ ಆಸ್ಪತ್ರೆ ವೆಚ್ಚ ಹಾಗೂ ರೋಗಿಗೆ ತಗಲುವ ವೆಚ್ಚ ಸೇರಿ ಸಮ್‌ಇನ್‌ಶೂರ್ಡ್ ಮೀರದಂತೆ ಕೊಡಲಾಗುತ್ತದೆ.
- 19 ನೆಟ್‌ವರ್ಕ್ ಆಸ್ಪತ್ರೆಯಲ್ಲಿ ರೋಗಿಯು ಸೇರದ ಬೇರೆ ಆಸ್ಪತ್ರೆಗಳಲ್ಲಿ ಸೇರಿ ಚಿಕಿತ್ಸೆ ಪಡೆದಾಗ ಕೂಡ ಈ ಸೌಲಭ್ಯ ದೊರೆಯುತ್ತದೆ.
- 20 ವಿಮಾದಾರನು ಆಸ್ಪತ್ರೆಗಿಂದಾಖಲಾದಾಗ ಶೇಕಡ 1 ರಂತೆ ಇರುವ ರೂಂ ಬಾಡಿಗೆ, ನರ್ಸಿಂಗ್ ವೆಚ್ಚಗಳು ಬರುತ್ತದೆ. ಆದರೆ ಹೆಚ್ಚುವರಿ ರೂಂ ಬಾಡಿಗೆಯಲ್ಲಿ ಇದ್ದರೆ, ವಿಮಾ ಕಂಪನಿಯು ಅನಸ್ತೆಸಿಯ, ರಕ್ತ, ಆಕ್ಸಿಜನ್, ಆಪರೇಷನ್ ಥಿಯೇಟರ್ ವೆಚ್ಚ, ಸರ್ಜಿಕಲ್ ಸಲಕರಣೆಗಳು, ಡಯಾಲಿಸಿಸ್, ಕೀಮೋಥರಪಿ, ರೇಡಿಯೋ-ಥರಪಿ, ಕೃತಕ ಅಂಗಾಂಗ ವೆಚ್ಚ, ಅಂಗವೈಕಲ್ಯತೆಗೆ ಹಾಕುವ ಉಪಕರಣಗಳು, ಶಸ್ತ್ರಚಿಕಿತ್ಸೆಯ ಮೂಲಕ ಹಾಕುವ ಫೇಸ್ ಮೇಕರ್ ಉಪಕರಣ ಹಾಗೂ ಖಾಯಿಲೆಗೆ ಸಂಬಂಧಪಟ್ಟಂತೆ ಲ್ಯಾಬೋರೇಟರಿ/ಡಯಾಗ್ನೋಸ್ಟಿಕ್ ಪರೀಕ್ಷೆ/ಎಕ್ಸ್-ರೇ ಮತ್ತು ಇತರೆ ವೈದ್ಯಕೀಯ ಸಂಬಂಧಪಟ್ಟ ವೆಚ್ಚಗಳು, ರೂಂ ಬಾಡಿಗೆ, ನರ್ಸಿಂಗ್ ವೆಚ್ಚ ಇದರ ಹೆಚ್ಚುವರಿ ಶೇಕಡ ಕಡಿತೆಗೊಳಿಸಿ ಪರಿಹಾರಕೊಡಲಾಗುತ್ತದೆ. (Proportionate deductions).
- 21 ತಲಾ ಒಂದು ಕಣ್ಣಿನ ಶಸ್ತ್ರಚಿಕಿತ್ಸೆಗೆ ರೂ. 22,000/- ಗಳವರೆಗೆ ಸೌಲಭ್ಯ ದೊರೆಯುತ್ತದೆ.
- 22 ನೋಂದಾಯಿತ ಸದಸ್ಯರು ಈ ಯೋಜನೆಯ ಸೌಲಭ್ಯವನ್ನು ಒಂದು ವರ್ಷದಲ್ಲಿ ರೂ. 4.00 ಲಕ್ಷ ಸಮ್‌ಅಶೂರ್ಡ್ ಮೊತ್ತವನ್ನು ಮೀರದಂತೆ ಎಷ್ಟು ಬಾರಿ ಬೇಕಾದರೂ ಕ್ಲೈಮ್ ಮಾಡಬಹುದಾಗಿರುತ್ತದೆ.

ವಿಮೆ ಪರಿಹಾರ ವ್ಯಾಪ್ತಿಗೆ ಒಳಪಡದ ಸಲಹೆಗಳು

- 1 ಈ ಯೋಜನೆಯಲ್ಲಿ ಪ್ರಸೂತಿ/ಹೆರಿಗೆಗಳಿಗೆ ಸಂಬಂಧಪಟ್ಟ ವೆಚ್ಚಗಳಿಗೆ ಮತ್ತು ಬಂಜೆತನದ ಚಿಕಿತ್ಸಾ ವೆಚ್ಚಗಳಿಗೆ ಸೌಲಭ್ಯ ನೀಡಲಾಗುವುದಿಲ್ಲ.
- 2 ಚಿಕಿತ್ಸೆಗೆ ಸಂಬಂಧಪಟ್ಟಿಲ್ಲದ ಖರ್ಚು ವೆಚ್ಚಗಳಿಗೆ ವಿಮಾ ಸೌಲಭ್ಯ ಸಿಗುವುದಿಲ್ಲ ಅಂದರೆ ದೂರವಾಣಿ ವೆಚ್ಚ, ಟಿವಿ, ಖಾಸಗಿ ನರ್ಸಿಂಗ್, ಆಯಾ, ಕೌನ್ಸಿಲಿಂಗ್ ಸಂಬಂಧಪಟ್ಟಂತೆ, ಡಯಟ್ ಆಹಾರ ಮತ್ತು ಸೌಂಧರ್ಯ ವರ್ಧಕ ಆಹಾರಗಳು, ಟಿಕ್ಯಾ ಪೇಪರ್, ಡಯೈಪರ್, ಶೌಚಾಲಯ ಹಾಗೂ ಇತರೆ ಇದೇ ರೀತಿಯ ಖರ್ಚು, ವೆಚ್ಚ ಸಂಬಂಧಿಸುವುದಿಲ್ಲ (All Non Medical Expenses not Payable)
- 3 80 ವರ್ಷ ವಯೋಮಾನ ಮೀರಿದವರಿಗೆ ಈ ಸೌಲಭ್ಯ ದೊರೆಯುವುದಿಲ್ಲ
- 4 ಅಪಘಾತ ದಿಂದ ಉಂಟಾದ ದಂತ ಚಿಕಿತ್ಸೆಗೆ ಮಾತ್ರ ವಿಮಾ ಸೌಲಭ್ಯ ಬರುತ್ತದೆ.
- 5 ಯಾವುದೇ ಕಾಯಿಲೆ ಅಥವಾ ಅಪಘಾತದಿಂದ ಮರಣ ಹೊಂದಿದರೆ ಈ ಸೌಲಭ್ಯ ಬರುವುದಿಲ್ಲ, ಆದರೆ ಮರಣ ಹೊಂದುವುದಕ್ಕಿಂತ ಮೊದಲು ನೀಡಿದ ಯಾವುದೇ ಚಿಕಿತ್ಸೆಗೆ ಈ ಸೌಲಭ್ಯ ಅನ್ವಯವಾಗುತ್ತದೆ.
- 6 ಚಿಕಿತ್ಸೆ ಇಲ್ಲದೇ ಯಾವುದೇ ರೀತಿಯಾ ವೈದ್ಯಕೀಯ ತಪಾಸಣೆ ಹಾಗೂ Investigative Oral medicine ಇವುಗಳು ವಿಮಾ ವ್ಯಾಪ್ತಿಗೆ ಬರುವುದಿಲ್ಲ

A. ರೋಗಿಯು ನೆಹರ್ವರ್ಕ್ ಆಸ್ಪತ್ರೆಯಲ್ಲಿ ಹೊರತು ಪಡಿಸಿ ಬೇರೆ ಆಸ್ಪತ್ರೆಗಳಲ್ಲಿ ಸೇರಿ ಚಿಕಿತ್ಸೆ ಪಡೆದಾಗ ಕ್ಲೈಮ್‌ಗಾಗಿ ಈ ಕೆಳಕಂಡ ದಾಖಲೆಗಳನ್ನು ಸ್ಪಷ್ಟ ಮತ್ತು ಪರಿಪೂರ್ಣವಾಗಿ ಮೂಲ ದಾಖಲೆಗಳ ಪ್ರತಿಯನ್ನು ಮತ್ತು ಅದೇ ಮೂಲ ದಾಖಲೆಗಳ ದೃಢೀಕೃತ ನಕಲು ಪ್ರತಿಯನ್ನು ನೋಂದಾಯಿಸಿ ಶಾಖೆಗೆ ನೀಡುವುದು.

- 1 **Reimbursement Claim form 1stpart** :ವಿಮಾ ಸೌಲಭ್ಯ ಪಡೆಯುವವರು ಈ ಅರ್ಜಿಯನ್ನು ಸ್ಪಷ್ಟ ಮತ್ತು ಪೂರ್ಣವಾಗಿ ಭರ್ತಿ ಮಾಡಬೇಕು ಮತ್ತು ಚಿಕಿತ್ಸಾ ಮೊತ್ತದ ಮಾಹಿತಿಗಳು ನೀಡಿದ ದಾಖಲೆಯನುಸಾರ ಸತ್ಯವಾಗಿರಬೇಕು ಮತ್ತು **Claim form B part** ನ್ನು ಚಿಕಿತ್ಸೆ ಪಡೆದ ಆಸ್ಪತ್ರೆಯವರಿಂದ ಕಡ್ಡಾಯವಾಗಿ ಭರ್ತಿ ಮಾಡಿಸಬೇಕು. ಈ ಫಾರಂಗಳು ಸಂಘದ ಎಲ್ಲಾ ಶಾಖೆಗಳಲ್ಲಿ ಮತ್ತು www.mamcos.info ದಲ್ಲಿ ಸಿಗುತ್ತದೆ.
- 2 ಆಸ್ಪತ್ರೆಯಿಂದ ಬಿಡುಗಡೆ ಪತ್ರ (**Discharge Summary**). Local ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಆ ಆಸ್ಪತ್ರೆಯ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕು.
- 3 ಒಳರೋಗಿ ಚಿಕಿತ್ಸಾ ವೆಚ್ಚದ ಪ್ರತಿ (**Inpatient main Bill & Break up Bill**) ಮತ್ತು ಅದಕ್ಕೆ ಸಂಬಂಧಿಸಿ ಎಲ್ಲಾ ರಶೀದಿಗಳು ಹಾಗೂ **Indoor Case Paper** ವರದಿಗಳು ನೀಡಬೇಕಾಗುತ್ತದೆ.
- 4 ಸರ್ಜನ್ ಹಾಗೂ ಅನಸ್ತೆಸಿಯಾ ಬಿಲ್ ಮತ್ತು ರಶೀದಿ, ಔಷಧಿ ಚೀಟಿಗಳು (**Prescription**) ಮತ್ತು ಅದಕ್ಕೆ ಸಂಬಂಧಿಸಿದ ಬಿಲ್‌ಗಳು, ವೈದ್ಯರು ನೀಡಿದ ತನಿಖಾ ವರದಿಗೆ ಸಂಬಂಧಿಸಿ ಚೀಟಿಗಳು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಲ್ಯಾಬ್ ರಿಪೋರ್ಟ್‌ಗಳು, ಇ.ಸಿ.ಜಿ, ಎಕ್ಸ್-ರೇ, ಎಂ.ಆರ್.ಐ ಸ್ಕ್ಯಾನ್ ವರದಿಗಳನ್ನು ನೀಡಬೇಕಾಗುತ್ತದೆ.
- 5 ಶಸ್ತ್ರಚಿಕಿತ್ಸೆಗೆ ಒಳಪಟ್ಟಲ್ಲಿ ಶಸ್ತ್ರಚಿಕಿತ್ಸಾ ವರದಿ ನೀಡಬೇಕಾಗುತ್ತದೆ.
- 6 ಅಪಘಾತ ಹೊಂದಿ ಚಿಕಿತ್ಸೆ ನೀಡಿದ್ದಲ್ಲಿ ಕ್ರಸಂ 01 ರಿಂದ 5ರವರೆಗಿನ ಎಲ್ಲಾ ಮೂಲ ಪ್ರತಿ ದಾಖಲೆಗಳು, ಎಫ್.ಐ.ಆರ್ ಹಾಗೂ ಅಪಘಾತಕ್ಕೆ ಸಂಬಂಧಿಸಿದ ವಾಹನದ ಮಾಹಿತಿಗಳ ದೃಢೀಕೃತ ನಕಲು ಪ್ರತಿಗಳು ಸಲ್ಲಿಸತಕ್ಕದ್ದು (ಡಿ.ಎಲ್, ಆರ್ ಸಿ ಮತ್ತು ವಾಹನದ ವಿಮಾ ಪಾಲಿಸಿ ಪ್ರತಿ)
- 7 ಚಿಕಿತ್ಸೆ ನೀಡವಾಗ ಮರಣ ಹೊಂದಿದ್ದಲ್ಲಿ ಕ್ರಸಂ 01 ರಿಂದ 5ರವರೆಗಿನ ಎಲ್ಲಾ ಮೂಲ ಪ್ರತಿ ದಾಖಲೆಗಳು, ಮರಣ ಪ್ರಮಾಣ ಪತ್ರ (ಇದ್ದಲ್ಲಿ) ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸಾ ವೇಳೆ ಮರಣ ಹೊಂದಿರುವುದಕ್ಕೆ ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸಬೇಕು ಇದರಲ್ಲಿ ಚಿಕಿತ್ಸಾ ವೆಚ್ಚ ಮಾತ್ರ ಬರುತ್ತದೆ.
- 8 ಚಿಕಿತ್ಸೆ ಪಡೆದ ರೋಗಿಯು ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿ. ಒಂದು ವೇಳೆ ಚಿಕಿತ್ಸಾ ಅವಧಿಯಲ್ಲಿ ರೋಗಿಯು ಮರಣ ಹೊಂದಿದ್ದರೆ, ಅವರ ಮರಣ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ರೋಗಿಯ ನಾಮನಿರ್ದಾರ/ವಾರಸುದಾರರ ಬ್ಯಾಂಕ್ ಪಾಸ್‌ಬುಕ್ ದೃಢೀಕೃತ ನಕಲು ಪ್ರತಿಯನ್ನು ಸಲ್ಲಿಸಬೇಕು.

A. ರೋಗಿಯು ನೆಹರ್ವರ್ಕ್ ಆಸ್ಪತ್ರೆಯಲ್ಲಿ ಹೊರತು ಪಡಿಸಿ ಬೇರೆ ಆಸ್ಪತ್ರೆಗಳಲ್ಲಿ ಸೇರಿ ಚಿಕಿತ್ಸೆ ಪಡೆದಾಗ ಕ್ಲೈಮ್‌ಗಾಗಿ ಈ ಕೆಳಕಂಡ ದಾಖಲೆಗಳನ್ನು ಸ್ಪಷ್ಟ ಮತ್ತು ಪರಿಪೂರ್ಣವಾಗಿ ಈ ಕೆಳಕಂಡ ರೀತಿಯನುಸಾರ ನೇರವಾಗಿ ಕೂಡ ಕ್ಲೈಮ್ ಮಾಡಬಹುದು

1. **A ಟೇಬಲ್‌ನ ಕ್ರಸಂ. 01 ರಿಂದ 7ರವರೆಗಿನ ಎಲ್ಲಾ ಮಾಹಿತಿಗಳನುಸಾರ ಸಂಬಂಧಿಸಿದ ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ನಕಲು ಪ್ರತಿ ಮಾಡಿಸಿ ಸದಸ್ಯರ ಅಥವಾ ಕ್ಲೈಮ್ ಮಾಡುವ ಸದಸ್ಯರ ಬಳಿಯಲ್ಲಿಯೇ ಇರಿಸಿಕೊಳ್ಳುವುದು.**
2. ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಥವಾ ಪೋಟೋ ತೆಗೆದು ಕ್ಲೈಮ್ ಸೆಟಲ್‌ಮೆಂಟ್ ಆಗುವವರೆಗೂ ಶೇಖರಿಸಿಕೊಳ್ಳುವುದು.
3. **A ಟೇಬಲ್‌ನ ಕ್ರಸಂ 01 ರಿಂದ 7ರವರೆಗಿನ ಎಲ್ಲಾ ಮಾಹಿತಿಗಳನುಸಾರ ಸಂಬಂಧಿಸಿದ ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು MEDI ASSIST INDIA TPA PVT LTD.,Tower D, 4th floor, IBC Knowledge park ,4/1 B Bannerghatta Road, Bangalore-560029 ಈ ವಿಳಾಸಕ್ಕೆ ಪೋಸ್ಟ್ ಅಥವಾ ಕೋರಿಯರ್ ಮಾಡುವುದು ಮತ್ತು ಪೋಸ್ಟ್ ಅಥವಾ ಕೋರಿಯರ್ ಮಾಡಿದ Acknowledgment ನ್ನು ಜೋಪಾನ ಮಾಡುವುದು.**
4. ಪೋಸ್ಟ್ ಅಥವಾ ಕೋರಿಯರ್ ತಲುಪಿದ್ದು ದೃಢವಾದ ನಚಿತ್ರ , 15 ದಿನಗಳ ನಂತರ Acknowledgment ನ ನಕಲು ಪ್ರತಿಯನ್ನು ನೋಂದಣಿಯಾದ ಶಾಖೆಗೆ ನೀಡಿ ಕ್ಲೈಮ್ ಸ್ಟೇಟಸ್‌ನ್ನು ತಿಳಿದುಕೊಳ್ಳುವುದು.
5. ಕ್ಲೈಮ್ ಮೊತ್ತದ ಹಣವು ಸಂಘದ ಬ್ಯಾಂಕ್ ಖಾತೆಗೆ ಜಮಾವಾದ ನಂತರ ಮಾತ್ರವೇ ಆ ಮೊತ್ತವನ್ನು ನೋಂದಾವಣೆಯಾದ ಶಾಖೆಗೆ ಕಳುಹಿಸಿ ಆ ಶಾಖೆ ಮುಖಾಂತರ ಪಾವತಿಸಲಾಗುವುದು.

ವಿಮಾ ಕಂಪನಿಯ ಹೆಸರು ಮತ್ತು ಅವರ ಟಿ.ಪಿ.ಎ ಯವರ ಮಾಹಿತಿಗಳು
THE NEW INDIA ASSURANCE COMPANY LTD.,DIVISIONAL OFFICE, SHIVAMOGGA
TPA(Third Party Administrator) :- MEDI ASSIST INDIA TPA PVT LTD.,Tower D, 4th floor,
IBC Knowledge park ,4/1,Bannerghatta Road, Bangalore-560029

ಸೂಚನೆ:

01. ಈ ಯೋಜನೆಯ ಸೌಲಭ್ಯ ಪಡೆಯುವ ಸದಸ್ಯರು ಸಂಘಕ್ಕೆ ಅಡಿಕೆ ಹಾಕಿ ವ್ಯವಹಾರ ಮಾಡುತ್ತಿರಬೇಕು ಹಾಗೂ ಹಾಕಿದ ಅಡಿಕೆಯನ್ನು ಸಂಘದಿಂದ ವಾಪಾಸ್ ಪಡೆಯದೆ ಸಂಘದಲ್ಲಿಯೇ ವ್ಯಾಪಾರ ಮಾಡಿರಬೇಕು.
02. ನೆಹರ್ವರ್ಕ್ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆ ಪಡೆಯುವವರು ಕಡ್ಡಾಯವಾಗಿ ಸಂಘದಿಂದ ನೀಡಿರುವ ಆರೋಗ್ಯ ವಿಮಾ ಕಾರ್ಡ್‌ನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಹಾಗೂ IRDAI (The Insurance Regulatory and Development Authority of India) ಪಾಲಿಸಿ ಪ್ರಕಾರ ಕ್ಯಾಶ್‌ಲೆಸ್ ಚಿಕಿತ್ಸೆ ನೀಡುವ ನೆಹರ್ವರ್ಕ್ ಆಸ್ಪತ್ರೆಗಳ ಮಾಹಿತಿಗಳನ್ನು ಪ್ರಕಟಿಸುವಂತಿಲ್ಲವೆಂದು ಟಿ.ಪಿ.ಎ ರವರು ತಿಳಿಸಿರುತ್ತಾರೆ. ಯಾಕೆಂದರೆ ಆಸ್ಪತ್ರೆ ಮತ್ತು ವಿಮಾ ಟಿ.ಪಿ.ಎ ಗಳ ನಡುವೆ ಒಪ್ಪಂದ ಆಗಿರಬಹುದು ಅಥವಾ ಸ್ಥಗಿತವಾಗಿರಬಹುದು ಆದ್ದರಿಂದ ಈ ಬಗೆಗೆ ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ದೂರವಾಣಿ ಮೂಲಕ ಆಸ್ಪತ್ರೆಯ ವಿಮಾ ವಿಭಾಗಕ್ಕೆ ಸಂಪರ್ಕಿಸಿ MEDI ASSIST INDIA TPA PVT LTD ರವರ ವಿಮಾ ಸೌಲಭ್ಯ ಇದೆಯೇ ಎಂದು ತಿಳಿದುಕೊಳ್ಳುವುದು.
03. **Reimbursement Claim**ಗೆ ಸಂಬಂಧಿಸಿ ಆಸ್ಪತ್ರೆಯ ಎಲ್ಲಾ ಮೂಲ ದಾಖಲೆಗಳನ್ನು ಸಂಘಕ್ಕೆ ತಲುಪಿಸತಕ್ಕದ್ದು ಹಾಗೂ ಒಂದು ವೇಳೆ ಕ್ಲೈಮ್ಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ದಾಖಲೆ ಬೇಕಾದಲ್ಲಿ ಅದನ್ನು ಕಡ್ಡಾಯವಾಗಿ ಸಂಘದ ಶಾಖೆಗಳಿಗೆ ತಲುಪಿಸತಕ್ಕದ್ದು, ಒಟ್ಟಾರೆ ದಾಖಲಾತಿಗಳು ಪೂರ್ಣವಾದಲ್ಲಿ ಕ್ಲೈಮ್ ಮೊತ್ತ ಪಾವತಿಸಲು ಕನಿಷ್ಠ 30 ರಿಂದ 40 ದಿನಗಳು ಬೇಕಾಗುತ್ತದೆ. ಆದರೆ ಅಪೂರ್ಣ ದಾಖಲೆ ಅಥವಾ ತಪ್ಪು ಮಾಹಿತಿಗಳಿಂದ ಕ್ಲೈಮ್ ಹಣ ಪಾವತಿಯು ವಿಳಂಬವಾದಲ್ಲಿ ಅರ್ಜಿದಾರ/ಸದಸ್ಯರೇ ಜವಾಬ್ದಾರಾಗಿರುತ್ತಾರೆ.
04. ಚಿಕಿತ್ಸಾ ಹಣವು ನಿಮ್ಮ ಚಿಕಿತ್ಸಾ ದಾಖಲೆಯಲ್ಲಿಯೇ ಇರುವ ಕಾರಣ, **Reimbursement Claim**ಗೆ ನೀಡುವ ದಾಖಲೆಗಳನ್ನು ಜಾಗರೂಕತೆಯಿಂದ ಇರಿಸಿ ಸಂಘಕ್ಕೆ ನೀಡುವುದು ಹಾಗೂ ಅದರ ನಕಲು ಪ್ರತಿ ನಿಮ್ಮಲ್ಲಿ ಇರಿಸಿಕೊಳ್ಳುವುದು.
05. ಪ್ರಸ್ತುತ ದೇಶದಲ್ಲೆಡೆ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಮಗೆ ಆರೋಗ್ಯ ವಿಮಾ ಸೌಲಭ್ಯ ಪಡೆಯುವಲ್ಲಿ ತೊಂದರೆ ಅಥವಾ ತಡವಾದಲ್ಲಿ ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಘಕ್ಕೆ ಮತ್ತು ವಿಮಾ ಕಂಪನಿಯವರಿಗೆ ಸಹಕರಿಸುವುದು.

ಸದಸ್ಯರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಸಂಘದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸುವುದರ ಜೊತೆಗೆ ಸಂಘವು ನಿಮ್ಮ ಮತ್ತು ನಿಮ್ಮ ಕುಟುಂಬದ ಹಿತರಕ್ಷಣೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಮನಗಂಡು ಸಂಘದ ಅಭಿವೃದ್ಧಿಗೆ ಹಾಗೂ ಇನ್ನೂ ಹೆಚ್ಚಿನ ಸೇವೆಯನ್ನು ಸದಸ್ಯರಿಗೆ ನೀಡಲು ಅನುಕೂಲವಾಗುವಂತೆ ತಾವು ಬೆಳೆದ ಅಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಸಂಘಕ್ಕೆ ಹಾಕಿ ವ್ಯವಹರಿಸುವ ಮೂಲಕ ಸಂಘದ ಬೆಳವಣಿಗೆಗೆ ಕೈಜೋಡಿಸಲು ವಿನಂತಿಸಿದೆ.